

ಪ್ರಧಾನಾ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿ.ಎಂ.ಎಫ್.ಸಿ ಇವರ ನ್ಯಾಯಾಲಯ,
ಮುಧೋಳ

ಸಾಕ್ಷಿಗೆ ಇಂದು ದಿನಾಂಕ 25.07.2026 ರಂದು ಪ್ರಮಾಣ ವಚನ ಬೋಧಿಸಲಾಯಿತು.

ಪಾಟೀ ಸವಾಲು: ಆರೋಪಿ ಪರ ಶ್ರೀ LNS ವಕೀಲರಿಂದ

ಸದರಿ ಪ್ರಕರಣವನ್ನು ಆರೋಪಿಯ ತಾನು ಖರೀದಿ ಮಾಡಿರುವ ಬಾಕಿ ಹಣದ ಬಗ್ಗೆ ಸೆಟಲಮೆಂಟ್ ಮಾಡಿಕೊಂಡಿದ್ದು ಆ ಪ್ರಕಾರ ಆ ಹಣದ ಚೆಕ್ ನ ಬಗ್ಗೆ ಈ ಪ್ರಕರಣ ದಾಖಲು ಮಾಡಿರುವೆವು. ಆರೋಪಿಯು ಒಟ್ಟು 2 ವಾಹನಗಳಿಗೆ ಸಂಬಂಧಪಟ್ಟಂತೆ ನಮ್ಮ ಬ್ಯಾಂಕಿನಿಂದ ಸಾಲ ಪಡೆದುಕೊಂಡಿರುವರು. ದಿ: 02.04.2016 ರಂದು ರೂ. 28 ಲಕ್ಷ 60 ಸಾವಿರ ಹಣವನ್ನು ಒಂದು ವಾಹನಕ್ಕೆ ಸಂಬಂಧಪಟ್ಟಂತೆ ಸಾಲವಾಗಿ ಪಡೆದುಕೊಂಡಿರುವರು. ಈ ಸಾಲ ಪಡೆದುಕೊಂಡ ನಂತರ ಆರೋಪಿ ಸುಮಾರು ರೂ. 12 ಲಕ್ಷದಷ್ಟು ಸಾಲದ ಹಣವನ್ನು ಮರುಸಂದಾಯ ಮಾಡಿರುವರು. ಈ ಮರುಸಂದಾಯ ಮಾಡಿರುವ ಸಂಗತಿ ದೂರಿನಲ್ಲಿ ನಮೂದು ಮಾಡಿರುವೆವು. ಈ ಸಾಲದ ಹಣ ಮರುಸಂದಾಯ ಮಾಡಿದ ಬಗ್ಗೆ ಸಾಲದ ಸ್ಟೆಟಮೆಂಟ್ ನ್ನು ಹಾಜರು ಪಡಿಸಿರುವೆವು. ಆರೋಪಿ ರೂ. 28 ಲಕ್ಷ 60 ಸಾವಿರ ಹಣವನ್ನು ಸಾಲವಾಗಿ ಪಡೆದುಕೊಂಡ ನಂತರ ನಿಪಿ 3 ರ ಚೆಕ್ ನ್ನು ನೀಡುವ ವರೆಗಿನ ಸಾಲದ ಖಾತೆಯ ದಾಖಲಾತಿಯನ್ನು ಹಾಜರು ಪಡಿಸಿರುವೆನು. ಈ ಸಾಲದ ಹಣದ ಮೇಲೆ ಶೇ. 16 ರಷ್ಟು ಬಡ್ಡಿಯನ್ನು ವಿಧಿಸಿರುವೆವು. ಈ ಆರೋಪಿ ಸಾಲ ಪಡೆದುಕೊಂಡಾಗಿನಿಂದ ನಿಪಿ 3 ರ ಚೆಕ್ ನೀಡಿರುವವರೆಗಿನ ಸಾಲದ ಮೊತ್ತ ಮತ್ತು ಅದರ ಮೇಲಿನ ಬಡ್ಡಿಯ ಬಗ್ಗೆ ದೂರಿನಲ್ಲಿ ನಮೂದು ಮಾಡಿರುವೆನು.

2. ನಿಪಿ 3 ರ ಚೆಕ್ ನ ಬರವಣಿಗೆ ಆರೋಪಿಯದಾಗಿರುವುದಿಲ್ಲ ಎಂದರೆ ಸರಿಯಲ್ಲ, ಆರೋಪಿಯೇ ಬರೆದುಕೊಟ್ಟಿರುವುದಾಗಿ ಎಂದು ಸಾಕ್ಷಿ ಉತ್ತರಿಸುವರು. ಆರೋಪಿಗೆ ವಾಹನದ ಸಾಲ ನೀಡುವ ಸಮಯದಲ್ಲಿ ಆತನ ಕಡೆಯಿಂದ ಭದ್ರತೆಗಾಗಿ ಖುಲ್ಲಾ ಚೆಕ್ ಗಳನ್ನು ಪಡೆದುಕೊಂಡಿದ್ದೇವೆ ಎಂದರೆ ಸರಿಯಲ್ಲ. ಆ ಭದ್ರತೆಗಾಗಿ ಪಡೆದುಕೊಂಡಿರುವ ಖುಲ್ಲಾ ಚೆಕ್ ನ್ನು ದುರುಪಯೋಗಪಡಿಸಿಕೊಂಡು ಈ ಸುಳ್ಳು ಪ್ರಕರಣ ದಾಖಲು ಮಾಡಿದ್ದೇವೆ ಎಂದರೆ ಸರಿಯಲ್ಲ. ಸದರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ

ಪಿ. ಡಬ್ಲ್ಯೂ.01

ಸಾಲ ನೀಡಿದ ವಾಹನವನ್ನು ನಾವು ಜಪ್ತಿ ಮಾಡಿಕೊಂಡು ಹೋಗಿದ್ದೇವೆ ಎಂದರೆ ಸರಿಯಲ್ಲ. ಆರೋಪಿ ಪಡೆದುಕೊಂಡಿರುವ ಸಾಲ ಮರುಸಂದಾಯ ಮಾಡದೇ ಇದ್ದ ಸಮಯದಲ್ಲಿ ಮರುಸಂದಾಯ ಮಾಡುವಂತೆ ಹೇಳಿ ನೋಟಿಸು ನೀಡಿದ್ದು ಹಾಗೂ ನಮ್ಮ ಸಿಬ್ಬಂದಿಯೂ ಸಹ ಆರೋಪಿಯ ಮನೆಗೆ ಹೋಗಿ ಹೇಳಿ ಬಂದಿರುವರು. ಈ ನೋಟಿಸು ನೀಡಿದ ಬಗ್ಗೆ ಈ ಪ್ರಕರಣದಲ್ಲಿ ಯಾವುದೇ ದಾಖಲೆಯನ್ನು ಹಾಜರು ಪಡಿಸಿರುವುದಿಲ್ಲ. ಆರೋಪಿ ತಾನು ಪಡೆದುಕೊಂಡಿರುವ ಸಾಲವನ್ನು ಸಂಪೂರ್ಣವಾಗಿ ಬಡ್ಡಿ ಸಮೇತ ಮರು ಸಂದಾಯ ಮಾಡಿರುವುದರಿಂದ ಆ ಕಾರಣಕ್ಕೆ ಆತನಿಗೆ ಬಾಕಿ ಉಳಿದಿರುವ ಹಣ ಮರುಸಂದಾಯ ಮಾಡುವ ನೋಟಿಸು ನೀಡುವ ಪ್ರಸಂಗ ಬಂದಿರುವುದಿಲ್ಲ ಎಂದರೆ ಸರಿಯಲ್ಲ.

3. ನಿಪಿ 3 ರ ಚೆಕ್ ನ್ನು ಆರೋಪಿಯು ಒಬ್ಬನೇ ಬಂದು ನೀಡಿರುವನು, ಆ ಸಮಯದಲ್ಲಿ ಯಾರು ಹಿರಿಯರು ಇರಲಿಲ್ಲ. ದಿ: 14.03.2023 ರಂದು ಆರೋಪಿ ನಿಪಿ 3 ರ ಚೆಕ್ ನ್ನು ನಮಗೆ ನೀಡಿರುವುದಾಗಿ ಎಂದು ನಾನು ಸುಳ್ಳು ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ. ಆರೋಪಿ ಅನಾರೋಗ್ಯದಿಂದ ಬಳುತ್ತಿರುವುದರಿಂದ ಆ ಕಾರಣಕ್ಕೆ ಆತ ನಿಪಿ 5 ರ ನೋಟಿಸಿಗೆ ಉತ್ತರ ನೀಡಿರುವುದಿಲ್ಲ ಎಂದರೆ ಸರಿಯಲ್ಲ. ಈ ವಾಹನದ ಸಾಲಕ್ಕೆ ಸಂಬಂಧಪಟ್ಟಂತೆ ನಮ್ಮ ಮತ್ತು ಆರೋಪಿಯ ಮಧ್ಯೆ ಯಾವುದೇ ಹಣ ಮರುಸಂದಾಯ ಮಾಡುವುದು ಬಾಕಿ ಇರುವುದಿಲ್ಲ ಎಂದರೆ ಸರಿಯಲ್ಲ. ಆರೋಪಿಯ ಕಡೆಯಿಂದ ಹೆಚ್ಚಿಗೆ ಹಣ ವಸುಲಿ ಮಾಡುವ ಸಲುವಾಗಿ ವಾಹನದ ಸಾಲ ನೀಡುವ ಸಮಯದಲ್ಲಿ ಆರೋಪಿಯ ಕಡೆಯಿಂದ ಭದ್ರತೆಗಾಗಿ ಪಡೆದುಕೊಂಡಿರುವ ಖುಲ್ಲಾ ಚೆಕ್ ನ್ನು ದುರುಪಯೋಗಪಡಿಸಿಕೊಂಡು ಈ ಸುಳ್ಳು ದೂರು ದಾಖಲುಮಾಡಿ ಸುಳ್ಳು ಸಾಕ್ಷಿ ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ. ಆರೋಪಿ ನಿಪಿ 3 ರ ಚೆಕ್ ನ್ನು ಕಾನೂನು ಬದ್ಧವಾದ ಋಣದ ಮರುಸಂದಾಯಕ್ಕಾಗಿ ನೀಡದೇ ಇದ್ದರೂ ಸಹಿತ ಆತನ ವಿರುದ್ಧ ಈ ಸುಳ್ಳು ದೂರು ದಾಖಲು ಮಾಡಿ ಸುಳ್ಳು ಸಾಕ್ಷಿ ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ. ಬ್ಯಾಂಕಿನ ನಿಯಮಗಳನ್ನು ಪಾಲನೆ ಮಾಡದೇ ಆರೋಪಿಯ ವಿರುದ್ಧ ಸುಳ್ಳು ದೂರು ದಾಖಲು ಮಾಡಿದ್ದೇವೆ ಎಂದರೆ ಸರಿಯಲ್ಲ.

ಮರುವಿಚಾರಣೆ: ಇರುವುದಿಲ್ಲ.

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದಂತೆ ಸಾಕ್ಷಿಯ ಹೇಳಿಕೆಯಂತೆ ಬೆರಳೆಚ್ಚು ಮಾಡಿಸಲಾಯಿತು)

ಓ.ಹೇ.ಕೆ. ಸರಿ ಇದೆ.

ಸಾಕ್ಷಿಯ ಸಹಿ

ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು

ಜೆ.ಎಂ.ಎಫ್.ಸಿ., ಮುಧೋಳ